



■ ವಿವೇಕಾನಂದ ಕಾಮತ್

ಕಲೆ: ಎಚ್.ವಿ.ನಾರೇಸ್

ಕಾರ್ಡ್: ಎಚ್.ವಿ.ನಾರೇಸ್



ಬದುಕು ಜಟಕಾಬಂಡಿ

ಅಧ್ಯಾಯ 1

ಒಂದರ ನಂತರ ಒಂದು ದಡಕ್ಕೆ ಒಂದು ಅಪ್ಪುಳಿಸುವ ಸಮುದ್ರದ ಅಲೆಯಂತೆ, ಏರಡು ದುರಂತಗಳು ಕಾಯಿಕನಾಥನನ್ನು ಜರ್ಮುರಿತ ನನ್ನಾಗಿತ್ತು. ಸಮುದ್ರದ ತೀರದಲ್ಲಿ ಕಟ್ಟಿದ್ದ ಮರಳಿನ ಮನೆ ಅಲೆಯ ಹೊಡತಕ್ಕ ಸಿಕ್ಕಿ ಪುಸಿದು ಹೋದಂತಾಗಿತ್ತು ಅವನ ಹೃದಯುದ ಸ್ಥಿತಿ. ಅವನೂ ಒಳಗೆ ಪೂರ್ವಿಯಾಗಿ ದಗ್ನಾನಾಗಿ ಹೋಗಿದ್ದ. ಅಳವಾದ ನೋವಿನ ಕೂಪದಿಂದ ಹೋರ ತರಲಾಗದಂಥ ತೀರಾ ಕುಗಿದ ಮನಸ್ಸಿಗೆ, ಆ ದುರಂತಗಳು ಅವನನ್ನು ದೂಡಿ ಬಿಟ್ಟಿತ್ತು.

ಹಾಗಾಗಿ ಇನ್ನು ಬದುಕುವಲ್ಲಿ ಯಾವ ಉತ್ಸಾಹವೂ ಉಳಿದರದೇ ಬರಿಯ ವಿಷಾದ ಅವನಲ್ಲಿ ಆವರಿಸಿ ಬಿಟ್ಟಿತ್ತು. ಜ್ಯಾಂಚೆಗಂತೂ ಹೃದಯುದ ಮೇಲೆ ಯಾವುದೇ ಹೊರೆಯೋಂದನ್ನು ಹೊತ್ತುಕೊಂಡಂತೆ ಅವನು

ದಿನ ದೂಡಿತ್ತಿದ್ದ. ಆ ದುಗುಡದ ಹೋರೆ ಆತನವ್ಯೇ ಬಲ್ಲ. ಸಾವು ಎಂಬುದು ಹುಟ್ಟಿನೊಂದಿಗೇ ಬೆಂಬಿಗಂಟಿಕೊಂಡು ಬಂದ ಪರಮ ಸತ್ಯವಾದರೂ ಬದುಕಿನ ಮಾಯೆಯೋಳಗೆ ಕಿಲುಕಿ ಸಂಬಂಧಗಳ ಮೋಹಕ್ಕೆ ಬಿದ್ದು ಆ ಸತ್ಯವನ್ನು ಮರೆತು ಬದುಕನ್ನು ಸಮೃದ್ಧವಾಗಿ ಅನುಭವಿಸುತ್ತಾಡುತ್ತೇವೆ. ಆದರೆ ಆ ಸಾವು ಯಾವಾಗ, ಎಲ್ಲಿ ಹೋಗಿ ಹೊಂಚು ಹಾಕಿ ಕೂಲಿರುತ್ತದೆ ಎಲ್ಲುದರ ಅರಿವು ನಮಗಿರುವುದಲ್ಲ. ಪಟ್ಟಿ ಮತ್ತು ಮಗನನ್ನು ಅಲ್ಲಾವಧಿಯ ಅಂತರದಲ್ಲಿ ಕಳೆದುಕೊಂಡ ದುಖಿ, ಆತನ ಜಾತ್ಯೇ ಆಗಿದ್ದ ಪುಟ್ಟ ಸಂಸಾರದಲ್ಲಿ ಈಗ ಕತ್ತಲು ಕವಿದಿತ್ತು. ಅವನೀಗ ಬಬುಂಟಿ, ಬಿನ್ನ, ದುಖಿ. ಹಾಗಾಗಿ ಅವನಿಗೆ ಬದುಕು ಭಾರವನ್ನಿಂದ ಬೇದವಾಗಿಬಿಟ್ಟಿತ್ತು. ಉಂಡರೆ ಉಂಡ, ಇಲ್ಲವಾದರೆ ಇಲ್ಲ. ಪಟ್ಟಿ ಹೋದ ಮೇಲೆ ಅವನ ಆಗೇಕೆ ಮಾಡುವವರು, ಕಾಳಜಿ ವಹಿಸುವವರೂ ಯಾರೂ ಇರಲಿಲ್ಲ. ಅವಶ್ಯಕತೆಗಳು ಇಲ್ಲವೆಂದ